



ಪಟ್ಟಣ ಸಹಕಾರ ಬ್ಯಾಂಕುಗಳ

ಮಾರ್ಗದರ್ಶಿ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 33 | ಸಂಚಿಕೆ : 09 | 3 ಜೂನ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ
ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣಾ ಅಭಿವೃದ್ಧಿ ತರಬೇತಿ
(Management Development Programme) ಶಿಬಿರದ ಸಮಾರೋಪ ಸಮಾರಂಭ



ಬೆಂಗಳೂರು : ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಐದು ದಿನಗಳ ನಿರ್ವಹಣಾ ಅಭಿವೃದ್ಧಿ ತರಬೇತಿ (Management Development Programme) ಶಿಬಿರದ ಸಮಾರೋಪ ಸಮಾರಂಭವು ದಿನಾಂಕ : 27.05.2026ರಂದು ಸಂಜೆ 05.30ಕ್ಕೆ ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆ (ಆರ್‌ಐಸಿಎಂ)ಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ, ಶಿಬಿರದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೆರೂರ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು. ಪ್ರಾದೇಶಿಕ ಸಹಕಾರಿ ನಿರ್ವಹಣಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ. ಕಾರ್ತಿಕೇಯನ್, ಶ್ರೀ ಪಿ.ಎನ್. ಸುರೇಶ್ ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. ಉಪಸ್ಥಿತರಿದ್ದರು.



2

ಹಣಕಾಸು ವರ್ಷ 2026ರಲ್ಲಿ ಸಹಕಾರ
ಬ್ಯಾಂಕುಗಳ ಮೇಲಿನ ದಂಡಗಳ
ಸಂಖ್ಯೆಯಲ್ಲಿ ತೀವ್ರ ಇಳಿಕೆ



4

ಎಂಸಿಬಿ ಬ್ಯಾಂಕ್ ಸಂತೆಕಟ್ಟೆ ಶಾಖೆಯ
ರೂ.10 ಕೋಟಿ ವ್ಯವಹಾರ ಸಾಧನೆ
ಸಂಭ್ರಮ : ಶಾಲೆಗಳಿಗೆ ಪುಸ್ತಕ ವಿತರಣೆ



7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ನಿಲ್ಲದ ನಕಲಿ ನೋಟುಗಳ ಚಲಾವಣೆ ಹಾಗೂ ಆನ್‌ಲೈನ್ ವಂಚನೆಗಳ ಬವಣೆ

ದೇಶಾದ್ಯಂತ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ 2025-26ನೇ ಆರ್ಥಿಕ ವರ್ಷದಲ್ಲಿ ರೂ. 48,021 ಕೋಟಿ ಮೌಲ್ಯದ 10,114 ವಂಚನೆ ಪ್ರಕರಣಗಳು ವರದಿಯಾಗಿವೆ. ವಂಚನೆಗೊಳಗಾದ ಮೊತ್ತ ಕಳೆದ ಹಣಕಾಸು ವರ್ಷಕ್ಕಿಂತಲೂ ರೂ.8000 ಕೋಟಿಯಷ್ಟು ಹೆಚ್ಚಾಗಿದೆ ಎಂದು ಆರ್‌ಬಿಐನ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಸದರಿ ಆರ್‌ಬಿಐನ ವರದಿಯ ಪ್ರಕಾರ, ಇತ್ತೀಚೆಗೆ ರೂ. 500 ಹಾಗೂ ರೂ. 200 ಮುಖಬೆಲೆಯ ನಕಲಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿವೆ. 2024-25ರಲ್ಲಿ ಒಟ್ಟು 2.17 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದರೆ, ಈ ಸಾಲಿನಲ್ಲಿ ರೂ. 2.29 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯು ಹೇಳಿದೆ. ಅದರಲ್ಲೂ ರೂ. 500 ಮುಖಬೆಲೆಯ ನಕಲಿ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಇದರಲ್ಲಿ ದೇಶಾದ್ಯಂತ ಪೊಲೀಸರು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ನಕಲಿ ನೋಟುಗಳ ಮೊತ್ತವನ್ನು ಇದರಲ್ಲಿ ಸೇರಿಸಲಾಗಿಲ್ಲ. ಅದೇನೆ ಇರಲಿ, ಒಟ್ಟಾರೆ ನಕಲಿ ನೋಟುಗಳ ಚಲಾವಣೆ ಕಳೆದ ವರ್ಷಕ್ಕಿಂತಲೂ ಶೇ. 20.5ರಷ್ಟು ಆಗಿರುವುದು ಆತಂಕದ ವಿಷಯವಾಗಿದೆ.

ನಮಗೆ ಆಶ್ಚರ್ಯ ಉಂಟುಮಾಡುವ ವಿಷಯವೆಂದರೆ, 2016ರ ನವೆಂಬರ್ 8ರ ರಾತ್ರಿ ನಮ್ಮ ಪ್ರಧಾನಮಂತ್ರಿಗಳು ರೂ. 500 ಮತ್ತು ರೂ. 1000 ನೋಟುಗಳು ಚಲಾವಣೆಯಿಂದ ಈ ತಕ್ಷಣದಿಂದಲೇ ರದ್ದುಗೊಂಡಿವೆ ಎಂದು ಘೋಷಿಸಿದರು. ಮುಂದುವರಿದು, ದೇಶದಲ್ಲಿನ ಕಪ್ಪುಹಣ, ನಕಲಿ ನೋಟಿನ ಹಾವಳಿಯನ್ನು, ಭಯೋತ್ಪಾದನೆಯನ್ನು, ಭ್ರಷ್ಟಾಚಾರ-ಹವಾಲದಂತಹ, ಮಾದಕವಸ್ತು ದಂಧೆಗಳು ಇನ್ನು ನಿರ್ಣಾಮವಾಗಲಿದೆ ಎಂದೂ ಸಹ ಘೋಷಿಸಿದ್ದರು.

ನಂತರದ ದಿನಗಳಲ್ಲಿ ಆರ್‌ಬಿಐ ಖೋಟಾ ನೋಟು ಹಾವಳಿ ತಡೆಯಲೆಂದೇ ಆಧುನಿಕ ತಂತ್ರಜ್ಞಾನಾಧರಿತ, ಸುಧಾರಿತ ಸೆಕ್ಯೂರಿಟಿ ಫೀಟರ್‌ಗಳನ್ನು ಅಳವಡಿಸಿದ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿತು. ಈ ನೋಟುಗಳನ್ನು ಯಾವುದೇ ರೀತಿಯಲ್ಲೂ ನಕಲು ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ಅಂದು ಆರ್‌ಬಿಐ ಮೂಲಗಳೇ ತಿಳಿಸಿದ್ದವು. ಆದರೇ, ಅಂದಿನಿಂದ ಇಂದಿಗೂ ಆಧುನಿಕ ತಂತ್ರಜ್ಞಾನಾಧರಿತ ನೋಟುಗಳ ನಕಲಿ ನೋಟುಗಳು ಚಲಾವಣೆಯಾಗುತ್ತಿರುವುದಕ್ಕೆ ಏನು ಹೇಳುವುದು.

ಇನ್ನೊಂದೆಡೆ ಕೇಂದ್ರ ಸರ್ಕಾರ ಎಷ್ಟೇ ಉತ್ತೇಜನ ನೀಡಿದರೂ, ಇಂದಿಗೂ ಬಹುತೇಕ ಜನ ಆನ್‌ಲೈನ್ ವ್ಯವಹಾರ ಮಾಡಲು ಹಿಂಜರಿಯುತ್ತಿದ್ದಾರೆ. ಕಾರಣ; ಆನ್‌ಲೈನ್ ವ್ಯವಹಾರದಲ್ಲಿ ತಮ್ಮ ಖಾತಾ ವಿವರಗಳು ಸೋರಿ ಹೋಗುವ, ವಂಚನೆಗೆ ಒಳಗಾಗುವ ಭಯ. ಜೊತೆಗೆ ಆನ್‌ಲೈನ್ ವ್ಯವಹಾರಗಳ ಮೂಲಕವೂ ವಂಚನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಕಾರಣಕ್ಕೇ ಜನ ಭೌತಿಕ ರೂಪದಲ್ಲೇ ಹಣದ ವ್ಯವಹಾರ ಮಾಡುತ್ತಿದ್ದಾರೆ. ಈ ಖೋಟಾ ನೋಟುಗಳ ಹಾವಳಿ ಹಾಗೂ ಆನ್‌ಲೈನ್ ವಂಚನೆಗಳ ಹಾವಳಿ ನಿಲ್ಲುವುದೆಂದು ತಿಳಿಯದಾಗಿದೆ. ಇದಕ್ಕೆ ಪರಿಹಾರವೆಂದರೆ, ಆನ್‌ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಯಾವುದೇ ವಂಚನೆಯಾಗದಂತೆ ಕೇಂದ್ರ ಸರ್ಕಾರ, ಆರ್‌ಬಿಐ ಸೂಕ್ತ ಕ್ರಮಗಳನ್ನು ಕೈಗೊಂಡಲ್ಲಿ ಆಗ ಜನ ನಿರ್ಭಯವಾಗಿ ಆನ್‌ಲೈನ್ ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಾರೆ. ಇದು ಆಗಲಿ ಎಂದು ನಾನು ಆಶಿಸುತ್ತೇನೆ.

► ಎಚ್.ಕೆ. ಪಾಟೀಲ

ಹಣಕಾಸು ವರ್ಷ 2026ರಲ್ಲಿ ಸಹಕಾರ ಬ್ಯಾಂಕುಗಳ ಮೇಲಿನ ದಂಡಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ

ಸಹಕಾರ ಬ್ಯಾಂಕಿಂಗ್ ವಲಯಕ್ಕೆ ಒಂದು ಪ್ರಮುಖ ಪರಿಹಾರವೆಂದರೆ, 2025-26ನೇ ಹಣಕಾಸು ವರ್ಷದಲ್ಲಿ ಸಹಕಾರಿ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಧಿಸಿದ ದಂಡಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಇದು ವಲಯದಾದ್ಯಂತ ಸುಧಾರಿತ ಅನುಸರಣೆ ಮತ್ತು ಆಡಳಿತ ಮಾನದಂಡಗಳನ್ನು ಸೂಚಿಸುತ್ತದೆ.

ಆರ್‌ಬಿಐನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಸಹಕಾರಿ ಬ್ಯಾಂಕುಗಳು 172 ದಂಡಗಳನ್ನು ಎದುರಿಸಿದ್ದು, ಒಟ್ಟು 4.12 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ನಿಯಂತ್ರಿತ ಸಂಸ್ಥೆಗಳಲ್ಲಿ ಈ ವಿಭಾಗವು ಇನ್ನೂ ಹೆಚ್ಚಿನ ಸಂಖ್ಯೆಯ ಜಾರಿ ಕ್ರಮಗಳನ್ನು ಹೊಂದಿದ್ದರೂ, ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಕಾರಣ.

2024-25ನೇ ಹಣಕಾಸು ವರ್ಷದಲ್ಲಿ, ಆರ್‌ಬಿಐ ಸಹಕಾರಿ ಬ್ಯಾಂಕುಗಳ ಮೇಲೆ 264 ದಂಡಗಳನ್ನು ವಿಧಿಸಿದ್ದು, ಒಟ್ಟು 15.63 ಕೋಟಿ ರೂ.ಗಳಷ್ಟಿದೆ. ಇತ್ತೀಚಿನ ದತ್ತಾಂಶವು ವರ್ಷದಿಂದ ವರ್ಷಕ್ಕೆ 92 ದಂಡ ಪ್ರಕರಣಗಳ ಇಳಿಕೆಯನ್ನು ತೋರಿಸುತ್ತದೆ, ಆದರೆ ಒಟ್ಟು ದಂಡದ ಮೊತ್ತವು ಸುಮಾರು 11.5 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ, ಇದು ಶೇ.73 ಕ್ಕಿಂತ ಹೆಚ್ಚಿನ ಭಾರಿ ಕುಸಿತವಾಗಿದೆ. ಕಳೆದ ವರ್ಷ ಸಹಕಾರಿ ಬ್ಯಾಂಕುಗಳು ಹೆಚ್ಚು ದಂಡ ವಿಧಿಸಲಾದ ಬ್ಯಾಂಕಿಂಗ್ ವಿಭಾಗವಾಗಿ ಹೊರಹೊಮ್ಮಿದ್ದರಿಂದ ಈ ತೀವ್ರ ಕುಸಿತ ಮಹತ್ವದ್ದಾಗಿದೆ. ಇದು ವಲಯದಲ್ಲಿನ ಆಡಳಿತ, ಅನುಸರಣೆ ಅಂತರ ಮತ್ತು ನಿಯಂತ್ರಕ ಅನುಸರಣೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.

2025-26ನೇ ಹಣಕಾಸು ವರ್ಷದಲ್ಲಿ, ಶಾಸನ ಬದ್ಧ ನಿಬಂಧನೆಗಳು ಮತ್ತು ನಿಯಂತ್ರಕ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಬ್ಯಾಂಕ್ ವಿವಿಧ ನಿಯಂತ್ರಿತ ಸಂಸ್ಥೆಗಳಲ್ಲಿ ಒಟ್ಟು 26.33 ಕೋಟಿ ರೂ.ಗಳ 241 ದಂಡಗಳನ್ನು ವಿಧಿಸಿದೆ ಎಂದು ಆರ್‌ಬಿಐನ ವಾರ್ಷಿಕ ವರದಿ ತಿಳಿಸಿದೆ.

ಸಹಕಾರಿ ಬ್ಯಾಂಕುಗಳಿಗೆ ಹೋಲಿಸಿದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು 2025-26ನೇ ಹಣಕಾಸು ವರ್ಷದಲ್ಲಿ ಒಟ್ಟು 9.05 ಕೋಟಿ ರೂ.ಗಳ 13 ದಂಡಗಳನ್ನು ಎದುರಿಸಿದ್ದರೆ, ಖಾಸಗಿ ವಲಯದ ಬ್ಯಾಂಕುಗಳು 7.93 ಕೋಟಿ ರೂ.ಗಳ 14 ದಂಡಗಳನ್ನು ದಾಖಲಿಸಿವೆ.

ಇತ್ತೀಚಿನ ಅಂಕಿಅಂಶಗಳು ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಸಕಾರಾತ್ಮಕ ಸಂಕೇತವೆಂದು ಪರಿಗಣಿಸಲಾಗುತ್ತಿದ್ದು, ಅನೇಕ ಸಹಕಾರಿ ಬ್ಯಾಂಕುಗಳು ತಮ್ಮ ಅನುಸರಣೆ ಮತ್ತು ಆಂತರಿಕ ಆಡಳಿತ ಕಾರ್ಯವಿಧಾನಗಳನ್ನು ಬಿಗಿಯಾದ ಆರ್‌ಬಿಐ ಮೇಲ್ವಿಚಾರಣೆಯಲ್ಲಿ ಬಲಪಡಿಸಿವೆ ಎಂದು ಸೂಚಿಸುತ್ತದೆ.

ಆರ್‌ಬಿಐನಿಂದ ಹೊಸ ಮಾರ್ಗನೂಚಿ : ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೇ 25, 2026ರ ಅಧಿಸೂಚನೆಯ ಮೂಲಕ ಪಟ್ಟಣ ಸಹಕಾರಿ ಬ್ಯಾಂಕುಗಳ (UCBs) ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಸಹಕಾರಿ ಬ್ಯಾಂಕುಗಳಲ್ಲಿ ಆಡಳಿತ ಮಂಡಳಿಯ ಸದಸ್ಯರ ಅಧಿಕಾರಾವಧಿ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಈ ಹೊಸ ನಿರ್ದೇಶನಗಳು ಹೆಚ್ಚಿನ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುವ ಗುರಿಯನ್ನು ಹೊಂದಿವೆ.

ಪ್ರಮುಖಾಂಶಗಳು

10 ವರ್ಷಗಳ ಗರಿಷ್ಠ ಅವಧಿ: ಆರ್‌ಬಿಐನ ಹೊಸ ನಿಯಮದ ಪ್ರಕಾರ, ಒಬ್ಬ ನಿರ್ದೇಶಕರು ಒಂದೇ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಸತತವಾಗಿ ಗರಿಷ್ಠ 10 ವರ್ಷಗಳವರೆಗೆ ಮಾತ್ರ ಸೇವೆ ಸಲ್ಲಿಸಬಹುದು.

ಕಡ್ಡಾಯ ವಿರಾಮ (Cooling-off Period) : 10 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಸದರಿ ನಿರ್ದೇಶಕರು ಮರುನೇಮಕಗೊಳ್ಳಲು (ಚುನಾವಣೆ ಅಥವಾ ನಾಮನಿರ್ದೇಶನದ ಮೂಲಕ) ಕನಿಷ್ಠ 3 ವರ್ಷಗಳ ಕಡ್ಡಾಯ ವಿರಾಮ ಪಡೆಯುವುದು ಕಡ್ಡಾಯವಾಗಿದೆ.

ವಿರಾಮದ ಅವಧಿಯಲ್ಲಿ ನಿರ್ಬಂಧಗಳು : ಈ 3 ವರ್ಷಗಳ ವಿರಾಮದ ಅವಧಿಯಲ್ಲಿ, ಸಂಬಂಧಪಟ್ಟ ವ್ಯಕ್ತಿಯು ಆ ಬ್ಯಾಂಕಿನೊಂದಿಗೆ ಸದಸ್ಯರು ಅಥವಾ ಗ್ರಾಹಕರ ಹೊರತಾಗಿ ಬೇರೆ ಯಾವುದೇ ಸಾಮರ್ಥ್ಯದಲ್ಲಿ (ಉದಾಹರಣೆಗೆ ಸಲಹೆಗಾರರು ಅಥವಾ ಸಮಿತಿ ಸದಸ್ಯರಾಗಿ) ಸಂಪರ್ಕ ಹೊಂದಿರುವಂತಿಲ್ಲ.

ದೋಷ ತಿದ್ದುಪಡಿ : ಈ ಹಿಂದೆ ಕೆಲವರು ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳಲು ಅಲ್ಪಾವಧಿಗೆ ರಾಜೀನಾಮೆ ನೀಡಿ, ನಂತರ ಮರು ಆಯ್ಕೆಯಾಗುವ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಆರ್‌ಬಿಐನ ಈ ಹೊಸ ತಿದ್ದುಪಡಿಯು ಅಂತಹ ಎಲ್ಲಾ ದಾರಿಗಳನ್ನು ಮುಚ್ಚಿದೆ. 3 ವರ್ಷಗಳಿಗಿಂತ ಕಡಿಮೆ ಅವಧಿಯ ಯಾವುದೇ ವಿರಾಮಗಳನ್ನು ಲೆಕ್ಕಿಸದೆ, ಸತತ ಅವಧಿಯನ್ನು



ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಇದರ ಉದ್ದೇಶವೇನು?

ಸಹಕಾರಿ ಬ್ಯಾಂಕುಗಳಲ್ಲಿ ದೀರ್ಘಕಾಲದವರೆಗೆ ಒಂದೇ ವ್ಯಕ್ತಿಯ ಪ್ರಭಾವ ಮುಂದುವರಿಯುವುದನ್ನು ತಡೆಯುವುದು ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದು ಈ ನಿರ್ದೇಶನದ ಮುಖ್ಯ ಉದ್ದೇಶವಾಗಿದೆ. ಇದು ಬ್ಯಾಂಕ್ ಆಡಳಿತದಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಮತ್ತು ಆಡಳಿತ ಮಂಡಳಿಯ ಸ್ವಾಯತ್ತತೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ.

ಬ್ಯಾಂಕುಗಳಿಗೆ ಸೂಚನೆ : ಈ ತಿದ್ದುಪಡಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಎಲ್ಲಾ ಪಟ್ಟಣ ಸಹಕಾರಿ ಬ್ಯಾಂಕುಗಳು ತಮ್ಮ ಆಡಳಿತ ಮಂಡಳಿಯ ರಚನೆ ಮತ್ತು ನೇಮಕಾತಿ ನಿಯಮಗಳನ್ನು ಈ ಹೊಸ ನಿರ್ದೇಶನಗಳಿಗೆ ಅನುಗುಣವಾಗಿ ತಕ್ಷಣವೇ ಪರಿಶೀಲಿಸಿಕೊಳ್ಳಬೇಕಾಗಿದೆ.

ಇಲಕಲ್ಲ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ



**ಶ್ರೀ ಮಂಜುನಾಥ ಮಹಾಂತಪ್ಪ ಶೆಟ್ಟರ
ಅಧ್ಯಕ್ಷ**

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ಪಿ.ಬಿ. ಕಾಳಗಿ, ಶ್ರೀ ಎಲ್.ಎನ್. ಗುರಂ, ಶ್ರೀ ಜಿ.ಎಂ. ಬೋರಾ, ಶ್ರೀ ಮಹಾಂತಪ್ಪ ಎಸ್. ಅಂಗಡಿ, ಶ್ರೀ ವಿ.ಬಿ. ಗಿರಡ್ಡಿ, ಶ್ರೀ ಎಂ.ಆರ್. ಅಗ್ನಿ, ಶ್ರೀ ಎ.ಬಿ. ಮಂಗಲೂರ, ಶ್ರೀ ಬಿ.ಎಸ್. ತಾಳಿಕೋಟೆ, ಶ್ರೀ ಎಸ್.ಎಸ್. ಸಪ್ಪರದ, ಶ್ರೀ ಸಿ.ಕೆ. ಅಕ್ಕಿ, ಶ್ರೀ ಎಂ.ಬಿ. ಕಂಪ್ಲಿ, ಶ್ರೀ ಎಸ್.ಆರ್. ಸುರಪೂರ, ಡಾ|| ಅರುಣಾ ಕೆ ಅಕ್ಕಿ, ಮತ್ತು ಶ್ರೀಮತಿ ಲತಾ ಸಿ. ಹೇರೂರ ರವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.



**ಶ್ರೀ ಪ್ರವೀಣ ಹಣಮಂತಪ್ಪ ಹೂಲಗೇರಿ
ಉಪಾಧ್ಯಕ್ಷ**

ಎಂಸಿಸಿ ಬ್ಯಾಂಕ್ ಸಂತೆಕಟ್ಟೆ ಶಾಖೆಯ ರೂ.10 ಕೋಟಿ ವ್ಯವಹಾರ ಸಾಧನೆ ಸಂಭ್ರಮ : ಶಾಲೆಗಳಿಗೆ ಪುಸ್ತಕ ವಿತರಣೆ



ಮಂಗಳೂರು : ಎಂಸಿಸಿ ಬ್ಯಾಂಕ್‌ನ ಸಂತೆಕಟ್ಟೆ ಶಾಖೆ ಪ್ರಾರಂಭವಾದ ಕೇವಲ ಏಳು ತಿಂಗಳ ಅವಧಿಯಲ್ಲೇ ರೂ. 10 ಕೋಟಿ ವ್ಯವಹಾರ ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಮಹತ್ವದ ಸಾಧನೆಯನ್ನು ಸ್ಮರಿಸಲು, ಶಾಖೆಯ ವತಿಯಿಂದ ಸಂತೆಕಟ್ಟೆ ಶಾಖಾ ಆವರಣದಲ್ಲಿ ಸಂಭ್ರಮಾಚರಣೆ ಹಾಗೂ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು.

ಅನಿಲ್ ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಯಾಗಿ ತೊಟ್ಟಿನ ಸಂತ ಅನ್ನಾ ಚರ್ಚ್ ಧರ್ಮಗುರು ವಂದನೀಯ ಫಾ.ಹೆನ್ರಿ

ಮಸ್ಕರೇನ್ಸ್ ಭಾಗವಹಿಸಿದ್ದರು.

ಗೌರವ ಅತಿಥಿಗಳಾಗಿ ಸಮಾಜಸೇವಕ ರೇಮಂಡ್ ವಾಲ್ವರ್ ಕ್ರಾಸ್ತಾ ಹಾಗೂ ಕಿನ್ನಿಮೂಲ್ಪಿಯ ಕಿದಿಯೂರು ಸಹಕಾರಿ ಸಂಘದ ನಿರ್ದೇಶಕ ನಿಶಿತ್ ಪೂಜಾರಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶಾಖಾ ಸಹಾಯಕ ನಿರ್ದೇಶಕ ಡಾ. ಜೆರಾಲ್ಡ್ ಪಿಂಟೊ, ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್, ಸಂತೆಕಟ್ಟೆ ಶಾಖೆಯ ಸ್ಥಾಪಕ ವ್ಯವಸ್ಥಾಪಕ ಅಜಿತ್ ಡಿಸೋಜ ಹಾಗೂ ಶಾಖಾ ವ್ಯವಸ್ಥಾಪಕರಾದ ಜ್ಯೋತಿ ಬ್ಯಾರೇಟ್ನೊ ಉಪಸ್ಥಿತರಿದ್ದರು.

ಗ್ರಾಹಕರಿಗೆ ಕ್ಷಿಪ್ರ ಸೇವೆ ನೀಡಲು ತಂತ್ರಜ್ಞಾನದ ಬಳವಡಿಕೆ ಅತ್ಯಗತ್ಯ : ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯಿ

ಪುತ್ತೂರು : ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದೆ. ಗ್ರಾಹಕರಿಗೆ ಅತ್ಯುತ್ತಮ ಹಾಗೂ ಅತ್ಯಂತ ಕ್ಷಿಪ್ರವಾದ ಸೇವೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ತಂತ್ರಜ್ಞಾನದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಬ್ಯಾಂಕಿನ ಸಿಬ್ಬಂದಿಗಳು ಇಂತಹ ಕಾರ್ಯಾಗಾರಗಳಲ್ಲಿ ಪಡೆಯುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಗ್ರಾಹಕರಿಗೆ ನಿರಂತರ ಮತ್ತು ಗುಣಮಟ್ಟದ ಸೇವೆ ನೀಡಬೇಕು ಎಂದು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷರಾದ ಎನ್. ಕಿಶೋರ್ ಕೊಳತ್ತಾಯಿ ಅಭಿಪ್ರಾಯಪಟ್ಟರು.

ಅವರು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ನೂತನ ತಂತ್ರಜ್ಞಾನ ಮಾಹಿತಿ ಶಿಬಿರದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ನಮ್ಮ ಬ್ಯಾಂಕಿನ ವತಿಯಿಂದ ಸಿಬ್ಬಂದಿಗಳಿಗೆ ಅಗತ್ಯವಿರುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಮಾಡಿಕೊಡಲು ಬ್ಯಾಂಕ್ ಸದಾ ಸಿದ್ಧವಿದೆ. ತಂತ್ರಜ್ಞಾನ ಬದಲಾದಂತೆ ಸಿಬ್ಬಂದಿಗಳು ಕೂಡ ಸ್ವಯಂಪ್ರೇರಿತರಾಗಿ ಹೊಸ ಮಾಹಿತಿ ಪಡೆದುಕೊಂಡು ಅಪ್‌ಡೇಟ್ ಆಗಬೇಕು ಎಂದು ತಿಳಿಸಿದರು. ತರಬೇತುದಾರರಾಗಿ ಆಗಮಿಸಿದ್ದ ವಿ-ಸೋಫ್ಟ್ ಟೆಕ್ನಾಲಜಿ ಕಂಪನಿಯ ಚೇಫ್ ಎಂಜಿನಿಯರ್ ಮಧುಸೂದನ್ ಸಕಲೇಶಪುರ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.



ಪಟ್ಟಣ ಸಹಕಾರ ಬ್ಯಾಂಕುಗಳಿಗಾಗಿ ಆರ್‌ಬಿಐನಿಂದ ಮೇಲ್ವಿಚಾರಣಾ ಕಾರ್ಯಸೂಚಿ ನಿಗದಿ

ಭಾರತೀಯ ರಿಸರ್ವ್ ಬ್ಯಾಂಕಿನ 2025-26ರ ವಾರ್ಷಿಕ ವರದಿಯು, 2026-27ರ ಪಟ್ಟಣ ಸಹಕಾರ ಬ್ಯಾಂಕುಗಳಿಗೆ (UCBಗಳು) ವ್ಯಾಪಕವಾದ ಮೇಲ್ವಿಚಾರಣಾ ಕಾರ್ಯಸೂಚಿಯನ್ನು ರೂಪಿಸಿದೆ. ಉತ್ಕರ್ಷ 2029 ಮಾರ್ಗಸೂಚಿಯಡಿಯಲ್ಲಿ ಡೇಟಾ ಗುಣಮಟ್ಟ, ಸೈಬರ್ ಭದ್ರತೆ, ಅಪಾಯ-ಆಧಾರಿತ ಮೇಲ್ವಿಚಾರಣೆ ಮತ್ತು ಸಿಬ್ಬಂದಿ ಸಾಮರ್ಥ್ಯ ನಿರ್ಮಾಣದ ಮೇಲೆ ಪ್ರಮುಖ ಗಮನ ಹರಿಸಲಾಗಿದೆ.

ವರದಿಯ ಪ್ರಕಾರ, 2026-27ರಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಮೇಲ್ವಿಚಾರಣೆಗಾಗಿ ಆರ್‌ಬಿಐ ಆರು ಪ್ರಮುಖ ಗುರಿಗಳನ್ನು ಗುರುತಿಸಿದೆ. ಇವುಗಳಲ್ಲಿ ಶ್ರೇಣಿ-3 ಮತ್ತು ಶ್ರೇಣಿ-4 ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮೇಲ್ವಿಚಾರಣಾ ದತ್ತಾಂಶ ಗುಣಮಟ್ಟ ಸೂಚ್ಯಂಕ (SDQI) ಅಭಿವೃದ್ಧಿ, ಆಯ್ದ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಅಪಾಯ-ಆಧಾರಿತ ಮೇಲ್ವಿಚಾರಣೆಗೆ ಸ್ಥಳಾಂತರಿಸುವುದು ಮತ್ತು ಅಂತರ ಮೌಲ್ಯಮಾಪನ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಪರೀಕ್ಷಾ ವ್ಯಾಪ್ತಿಯ ವರ್ಧನೆ ಸೇರಿವೆ.

ಸಹಕಾರ ಬ್ಯಾಂಕುಗಳಿಗೆ ನವೀಕರಿಸಿದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ನೀಡುವುದರ ಜೊತೆಗೆ, ಸೈಬರ್ ಭದ್ರತಾ ಚೌಕಟ್ಟಿನ ಹಂತ 2, 3 ಮತ್ತು 4ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸೈಬರ್ ಮ್ಯಾಪಿಂಗ್ ವ್ಯಾಯಾಮಗಳನ್ನು ಕೇಂದ್ರ ಬ್ಯಾಂಕ್ ಪ್ರಸ್ತಾಪಿಸಿದೆ.

ವಲಯದಲ್ಲಿ ಆಡಳಿತ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮಹತ್ವದ ಕ್ರಮದಲ್ಲಿ, ಮಿಷನ್ ಸಕ್ಸಮ್ (ಸಹಕಾರಿ ಬ್ಯಾಂಕ್ ಕ್ಷಮತಾ ನಿರ್ಮಾಣ) ಅಡಿಯಲ್ಲಿ ವೈಯಕ್ತಿಕ ಕಾರ್ಯಾಗಾರಗಳು ಮತ್ತು ಇ-ಕಲಿಕಾ ಕಾರ್ಯಕ್ರಮಗಳ ಮೂಲಕ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.

"ಉತ್ಕರ್ಷ 2.0" ಅಡಿಯಲ್ಲಿ ಆಯ್ದ ಪಟ್ಟಣ ಸಹಕಾರ ಬ್ಯಾಂಕುಗಳ ಕೆವೈಸಿ/

ಎಎಎಲ್ ಮೇಲ್ವಿಚಾರಣೆಗಾಗಿ ಅಪಾಯ-ಆಧಾರಿತ ವಿಧಾನದ (ಆರ್‌ಬಿಎ) ಸಮಗ್ರ ಪರಿಶೀಲನೆಯನ್ನು ಮೇಲ್ವಿಚಾರಣಾ ಇಲಾಖೆ ಪೂರ್ಣಗೊಳಿಸಿದೆ ಎಂದು ವರದಿಯು ಮತ್ತಷ್ಟು ಉಲ್ಲೇಖಿಸಿದೆ.

ಪರಿಷ್ಕೃತ ಚೌಕಟ್ಟು ಈಗ ಪಟ್ಟಣ ಸಹಕಾರ ಬ್ಯಾಂಕುಗಳನ್ನು ವಲಯದ ಒಟ್ಟು ಶೇವಣಿಗಳಲ್ಲಿ ಸುಮಾರು ಶೇಕಡಾ 60 ರಷ್ಟು ಪಾಲನ್ನು ಹೊಂದಿದೆ ಮತ್ತು ಅಂತರ್ಗತ ಕೆವೈಸಿ ಅಪಾಯಗಳು, ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಉದಯೋನ್ಮುಖ ವಿಭಾಗ-ವ್ಯಾಪ್ತಿ ಅಪಾಯಗಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತದೆ.

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅಪಾಯ-ಆಧಾರಿತ ಮೇಲ್ವಿಚಾರಣಾ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಪಟ್ಟಣ ಸಹಕಾರ ಬ್ಯಾಂಕುಗಳಿಗೆ ನವೀಕರಿಸಿದ ಸೈಬರ್ ಭದ್ರತಾ ಮಾರ್ಗಸೂಚಿಗಳ ಕರಡನ್ನು ಸಹ ರೂಪಿಸಲಾಗಿದೆ ಮತ್ತು ಅಂತಿಮಗೊಳಿಸುವ ಮೊದಲು ಸಾರ್ವಜನಿಕ ಸಮಾಲೋಚನೆಗಾಗಿ

ನೀಡಲಾಗುವುದು. ಪ್ರತ್ಯೇಕವಾಗಿ, 2025-26ರ ಇಲಾಖೆಯ ವಿಶಾಲ ಕಾರ್ಯಸೂಚಿಯಡಿಯಲ್ಲಿ, ನಿಗದಿತ ವಾಣಿಜ್ಯ ಬ್ಯಾಂಕುಗಳಿಗೆ (SCBs) ಅನುಗುಣವಾಗಿ ಟೈಯರ್-3 ಮತ್ತು ಟೈಯರ್-4 ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮ್ಯಾಕ್ರೋ ಒತ್ತಡ ಪರೀಕ್ಷಾ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲಾಗಿದೆ ಎಂದು RBI ಹೇಳಿದೆ.

ಏತನ್ಮಧ್ಯೆ, NBFC ಗಳಿಗೆ ದ್ರವ್ಯತೆ ಒತ್ತಡ ಪರೀಕ್ಷಾ ಚೌಕಟ್ಟು ಅಭಿವೃದ್ಧಿಯ ಮುಂದುವರಿದ ಹಂತದಲ್ಲಿದೆ.

ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳ ಮೇಲ್ವಿಚಾರಣೆಯು 2019 ರಿಂದ ಕಾರ್ಯನಿರ್ವಹಿಸುತ್ತಿರುವ ಏಕೀಕೃತ ಮೇಲ್ವಿಚಾರಣಾ ಇಲಾಖೆಯ (ಡಿಒಎಸ್) ಅಡಿಯಲ್ಲಿ ಮುಂದುವರಿದಿದೆ ಎಂದು ಆರ್‌ಬಿಐ ಗಮನಿಸಿದೆ, ಇದು ನಿಯಂತ್ರಿತ ಘಟಕಗಳಲ್ಲಿ ಸಮಗ್ರ ಮೇಲ್ವಿಚಾರಣಾ ವಿಧಾನವನ್ನು ಸಕ್ರಿಯಗೊಳಿಸುತ್ತದೆ.



ಸಹಕಾರ ಬ್ಯಾಂಕುಗಳಲ್ಲಿನ ಆರ್‌ಬಿಐ ರೇವಣಿಗಳು 2025-26ರಲ್ಲಿ ಖುಶ್ ಪ್ರವೃತ್ತಿಯನ್ನು ತೋರಿಸುತ್ತವೆ

ಭಾರತೀಯ ರಿಸರ್ವ್ ಬ್ಯಾಂಕಿನ 2025-26ರ ವಾರ್ಷಿಕ ವರದಿಯು, ಸಹಕಾರ ಬ್ಯಾಂಕುಗಳಲ್ಲಿ ಕೇಂದ್ರ ಬ್ಯಾಂಕಿನ ಶೇವಣಿಗಳಲ್ಲಿ ಖುಶ್ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ.

ಆರ್‌ಬಿಐನ ವಾರ್ಷಿಕ ಖಾತೆಗಳ ಭಾಗವಾಗಿರುವ ಬ್ಯಾಲೆನ್ಸ್ ಶೀಟ್ ವೇಳಾಪಟ್ಟಿಗಳ ಪ್ರಕಾರ, ಪರಿಶಿಷ್ಟ ರಾಜ್ಯ ಸಹಕಾರ ಬ್ಯಾಂಕುಗಳಲ್ಲಿನ ಶೇವಣಿಗಳು 2025-26ರಲ್ಲಿ ಹಿಂದಿನ ವರ್ಷದಲ್ಲಿ 8,439.50 ಕೋಟಿ ರೂ.ಗಳಿಂದ 6,922 ಕೋಟಿ ರೂ.ಗಳಿಗೆ ಇಳಿದಿವೆ.

ಅದೇ ರೀತಿ, ಇತರ ಸಹಕಾರ ಬ್ಯಾಂಕುಗಳಲ್ಲಿನ ಶೇವಣಿಗಳು ಒಂದು ವರ್ಷದ ಹಿಂದೆ 11,606 ಕೋಟಿ ರೂ.ಗಳಿಂದ 9,860 ಕೋಟಿ ರೂ.ಗಳಿಗೆ ಇಳಿದಿವೆ. ಆದಾಗ್ಯೂ, ಪರಿಶಿಷ್ಟತರ ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿನ ಶೇವಣಿಗಳು ಇದೇ

ಅವಧಿಯಲ್ಲಿ 6,569 ಕೋಟಿ ರೂ.ಗಳಿಂದ 7,348 ಕೋಟಿ ರೂ.ಗಳಿಗೆ ಏರಿವೆ.

2025-26ರ ಅವಧಿಯಲ್ಲಿ ಸಹಕಾರ ಬ್ಯಾಂಕುಗಳಿಗೆ ಆರ್‌ಬಿಐ ನೀಡಿದ ಸಾಲಗಳು ಮತ್ತು ಮುಂಗಡಗಳು ಶೂನ್ಯವಾಗಿಯೇ ಉಳಿದಿವೆ ಎಂದು ವರದಿಯು ತೋರಿಸಿದೆ. ಈ ಅಂಕಿ-ಅಂಶಗಳು 2025-26ರ ವಾರ್ಷಿಕ ವರದಿಯೊಂದಿಗೆ ಬಿಡುಗಡೆಯಾದ ರಿಸರ್ವ್ ಬ್ಯಾಂಕಿನ ಆಡಿಟ್ ಬ್ಯಾಲೆನ್ಸ್ ಶೀಟ್ ಮತ್ತು ವೇಳಾಪಟ್ಟಿಗಳ ಭಾಗವಾಗಿದೆ. ಈ ವರ್ಷದ ಆರ್‌ಬಿಐ ವಾರ್ಷಿಕ ವರದಿಯು ಸಹಕಾರಿ ಬ್ಯಾಂಕಿಂಗ್ ವಲಯದ ಬಗ್ಗೆ ವ್ಯಾಪಕ ಉಲ್ಲೇಖಗಳನ್ನು ಹೊಂದಿದೆ, ಇದರಲ್ಲಿ ಮೇಲ್ವಿಚಾರಣಾ ಸುಧಾರಣೆಗಳು, ಸೈಬರ್ ಭದ್ರತಾ ಉಪಕ್ರಮಗಳು, ಅಪಾಯ ಆಧಾರಿತ ಮೇಲ್ವಿಚಾರಣೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿ) ಸಂಬಂಧಿಸಿದ ಶೇವಣಿ ವಿಮಾ ಬೆಳವಣಿಗೆಗಳು ಸೇರಿವೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು

► ಡಾ. ಗುರುಸ್ವಾಮಿ, ಅಡಿಷನಲ್ ರಿಜಿಸ್ಟ್ರಾರ್ (R)

ಮಾಹಿತಿಯನ್ನು ನೋಡಲು ಅವಕಾಶ (ಕಲಂ 19 ಎ):

ಸಹಕಾರ ಸಂಘದ ಪ್ರತಿಯೊಬ್ಬ ಸದಸ್ಯನು ತನಗೆ ಸಂಬಂಧಪಟ್ಟ ವ್ಯವಹಾರದ ಬಗ್ಗೆ, ಸಂಘವು ನಿರ್ವಹಿಸುವ ಮುಸ್ತಕಗಳನ್ನು, ಲೆಕ್ಕಗಳನ್ನು ಮತ್ತು ಮಾಹಿತಿಯನ್ನು ನೋಡಲು, ಪಡೆದುಕೊಳ್ಳಲು ಅವಕಾಶ ಇರತಕ್ಕದ್ದು.

ಸದಸ್ಯರ ಮತಗಳು (ಕಲಂ 20):

ಕೆಳಕಂಡ ವ್ಯಕ್ತಿಗಳಿಗೆ ಸಾಮಾನ್ಯ ಸಭೆ/ಆಡಳಿತ ಮಂಡಳಿ ಚುನಾವಣೆಯಲ್ಲಿ 1 ವರ್ಷದವರೆಗೆ ಮತದಾನ ಮಾಡಲು ಹಕ್ಕು ಇರುವುದಿಲ್ಲ.

- ಬಾಕಿದಾರ ಸದಸ್ಯ ಮತ್ತು ಸಭೆಯ/ಆಡಳಿತ ಮಂಡಳಿ ಚುನಾವಣೆಯ ದಿನಾಂಕಕ್ಕೆ ಮುಂಚೆ 12 ತಿಂಗಳ ಒಳಗೆ ಸದಸ್ಯರಾದವರು;
 - ಕಳೆದ 5 ಮಹಾಸಭೆಗಳಲ್ಲಿ 2 ಮಹಾಸಭೆಗಳಿಗೆ ಗೈರುಹಾಜರಾದ ಸದಸ್ಯ;
 - ಕಳೆದ 5 ಸಹಕಾರ ವರ್ಷಗಳಲ್ಲಿ ಯಾವುದಾದರೂ 2 ಸಹಕಾರ ವರ್ಷಗಳವರೆಗೆ ಸಂಘದ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳಲು ತಪ್ಪಿದ ಸದಸ್ಯ;
- ನಾಮಮಾತ್ರ ಮತ್ತು ಸಹ ಸದಸ್ಯರಿಗೆ ಸಾಮಾನ್ಯ ಸಭೆ ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಯಾವುದೇ ಮತದಾನದ ಹಕ್ಕಿರುವುದಿಲ್ಲ.

ಬಾಕಿದಾರ ಸದಸ್ಯ

- ಸಾಲಗಾರನಾಗಿ ಸಂಘಕ್ಕೆ ಬಾಕಿಯಿರುವ ಎಲ್ಲ ಬಗೆಯ ಬಾಕಿಗಳನ್ನು ಅಥವಾ ಸಂಘಕ್ಕೆ ಬಾಕಿಯಿರುವ ಇತರೆ ಯಾವುದೇ ಮೊಬಲಗನ್ನು ಸಂಘದ ಸಾಮಾನ್ಯ ಸಭೆಯ ಅಥವಾ ಮಂಡಳಿ ಸದಸ್ಯರ ಚುನಾವಣೆಯ ದಿನಾಂಕಕ್ಕೆ ಸ್ವಲ್ಪ 20 ದಿನಗಳಿಗೆ ಮುಂಚೆ ಸಂದಾಯ ಮಾಡಲು ತಪ್ಪಿದ ಸದಸ್ಯ. ಈ ಬಗ್ಗೆ ಸಂಘದಿಂದ ಸ್ವಲ್ಪ 30 ದಿನಗಳಿಗೆ ಕಡಿಮೆಯಿಲ್ಲದ ಅವಧಿಯ ನೋಟೀಸನ್ನು ನೀಡಿರಬೇಕು.

ಮತ ಚಲಾಯಿಸುವ ರೀತಿ

- ಖುದ್ದಾಗಿ ಚಲಾಯಿಸಬೇಕೇ ಹೊರತು, ಪರೋಕ್ಷವಾಗಿ ಅಲ್ಲ;
- ಒಂದು ಸಂಘವು ಬೇರೊಂದು ಸಂಘದ ಸದಸ್ಯತ್ವ ಹೊಂದಿದ್ದರೆ, ತನ್ನ ಪರವಾಗಿ ಮತ ಚಲಾಯಿಸಲು Member/Director ಆಡಳಿತ ಮಂಡಳಿಯ ನೇಮಿಸುವುದು;
- ಸಂಘಕ್ಕೆ ಹೊಸ ಆಡಳಿತ ಮಂಡಳಿಯು ಆಯ್ಕೆಯಾದಲ್ಲಿ, ಆ ಮಂಡಳಿಯ ಸದಸ್ಯತ್ವ ಹೊಂದಿರುವ ಇತರೆ ಸಂಘಕ್ಕೆ ಡೆಲಿಗೇಟ್/ನಾಮಿನಿಯನ್ನು ಕಳುಹಿಸತಕ್ಕದ್ದು;

ಸಹಕಾರ ಸಂಘಗಳು ಕಾನೂನುಬದ್ಧವಾಗಿ ನಡೆಸಬೇಕಾದ ಪ್ರಮುಖ ಸಭೆಗಳು :

1. ವಾರ್ಷಿಕ ಸಾಮಾನ್ಯ ಸಭೆ (ಕಲಂ 27 ಮತ್ತು ನಿಯಮ 14-ಎಜೆ)
2. ವಿಶೇಷ ಮಹಾಸಭೆ (ಕಲಂ 28 ಮತ್ತು ನಿಯಮ 14-ಎಜೆ)
3. ಆಡಳಿತ ಮಂಡಳಿ ಸಭೆ (ನಿಯಮ 14-ಎಕೆ)

ಸಾಮಾನ್ಯ ಸಭೆಯೂ ಸೇರಿದಂತೆ ಸಹಕಾರ ಸಂಘದ ಎಲ್ಲ ಸಭೆಗಳನ್ನು ನೋಂದಾಯಿತ ಕಛೇರಿಯಲ್ಲಿ ನಡೆಸತಕ್ಕದ್ದು. ಅಂಥ ಯಾವುದೇ ಸಭೆಯನ್ನು ನೋಂದಾಯಿತ ಕಛೇರಿಯಲ್ಲಿ ನಡೆಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿದ್ದರೆ, ನೋಂದಾಯಿತ ಕಛೇರಿಯು ಇರುವ ನಗರ, ಪಟ್ಟಣ ಅಥವಾ ಹಳ್ಳಿಯ ಒಳಗೆ ಇತರ ಯಾವುದೇ ಸ್ಥಳದಲ್ಲಿ ನಡೆಸಬಹುದು.

ವಾರ್ಷಿಕ ಸಾಮಾನ್ಯ ಸಭೆ: (ಕಲಂ 27)

ಪ್ರತಿಯೊಂದು ಸಹಕಾರ ಸಂಘವು ವರ್ಷಕ್ಕೊಮ್ಮೆ ಸೆಪ್ಟೆಂಬರ್ ತಿಂಗಳ 25ನೇ ದಿನಾಂಕದೊಳಗೆ ತನ್ನ ಸದಸ್ಯರ ಸಾಮಾನ್ಯ ಸಭೆಯನ್ನು ನಡೆಸತಕ್ಕದ್ದು. ಈ ಸಭೆಯನ್ನು ಕರೆಯಲು ಸಕಾರಣವಿಲ್ಲದೆ ತಪ್ಪಿದರೆ, ಸಂಬಂಧಿಸಿದ ಪದಾಧಿಕಾರಿ ಅಥವಾ ಮಂಡಳಿಯ ನಿರ್ದೇಶಕರು 5 ವರ್ಷಗಳಿಗೆ ಮೀರದ ಅವಧಿಯವರೆಗೆ ಮಂಡಳಿಯ ಪದಾಧಿಕಾರಿಯಾಗಲು ಅಥವಾ ಸದಸ್ಯರಾಗಿರಲು ಅಥವಾ ಹಾಗೆ ಚುನಾಯಿತರಾಗಲು ಅನರ್ಹತೆ ಉಂಟಾಗುತ್ತದೆ.

ವಾರ್ಷಿಕ ಮಹಾಸಭೆಗೆ ಒಟ್ಟು 24 ಅಧಿಕಾರಗಳು ದತ್ತವಾಗಿವೆ. ಇವುಗಳಲ್ಲಿ ನಿರ್ದೇಶಕರು ಸಂಘದ ಸೇವೆಗಳನ್ನು ಬಳಸಿಕೊಂಡ ಬಗ್ಗೆ ವಿಮರ್ಶೆ; ಲೆಕ್ಕ ಪರಿಶೋಧಕರ ನೇಮಕ; ನೀತಿ ಸಂಹಿತೆಯ ರಚನೆ ಇವುಗಳು ಮುಖ್ಯವಾಗಿರುತ್ತವೆ. ಸಹಕಾರ ಸಂಘದ ಆಡಳಿತ ಮಂಡಳಿಯು ಸಾಮಾನ್ಯ ಸಭೆಯ ದಿನಾಂಕ ಮತ್ತು ಸಮಯವನ್ನು ನಿರ್ಧರಿಸತಕ್ಕದ್ದು. ಅದರಂತೆ ಮುಖ್ಯ ಕಾರ್ಯನಿರ್ವಾಹಕರು ಕನಿಷ್ಠ 15 ಸ್ವಲ್ಪ ದಿನಗಳ ನೋಟೀಸನ್ನು ನೀಡತಕ್ಕದ್ದು. ಆದಾಗ್ಯೂ ತುರ್ತು ಸಂದರ್ಭಗಳಲ್ಲಿ ಕನಿಷ್ಠ ಪಕ್ಷ 10 ಸ್ವಲ್ಪ ದಿನಗಳ ನೋಟೀಸ್ ನೀಡುವುದರ ಮೂಲಕ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬಹುದು. ಸಭಾ ನೋಟೀಸನ್ನು ಸಾಮಾನ್ಯ ಅಂಚೆ; ಅಥವಾ By bulk post ಅಥವಾ ಕೊರಿಯರ್ ಅಥವಾ ವಿದ್ಯುಚ್ಛಕ್ತಿ (E-mail); ಅಂಚೆ ಅಥವಾ ಸೂಕ್ತ ಸ್ವೀಕೃತಿಯ ಸಹಿತ ಸ್ಥಳೀಯ ರವಾನೆ ಮತ್ತು ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಪರಿಚಲನೆಯಲ್ಲಿರುವ ವೃತ್ತ ಪತ್ರಿಕೆಯಲ್ಲಿ ಪ್ರಕಟಣೆ ನೀಡತಕ್ಕದ್ದು.

ನೋಟೀಸಿನಲ್ಲಿರಬೇಕಾದ ಪ್ರಮುಖ ಅಂಶಗಳು

ಸ್ಥಳ, ದಿನಾಂಕ, ಸಮಯ ಮತ್ತು ಅಜೆಂಡಾಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕರ ಸಹಿ ಇರತಕ್ಕದ್ದು. ಕಲಂ 27 ರಲ್ಲಿ ನಮೂದಿಸಿರುವ ಉದ್ದೇಶಗಳಿಗೆ ಅನುಗುಣವಾಗಿ ಅಜೆಂಡಾಗಳನ್ನು ಸಿದ್ಧಪಡಿಸಿ, ಪ್ರತಿ ವಿಷಯದ ಮೇಲೆ ಸಂಕ್ಷಿಪ್ತ ಟಿಪ್ಪಣಿಯನ್ನು ನೋಟೀಸಿನ ಜೊತೆ ಕಳುಹಿಸತಕ್ಕದ್ದು. ಹಿಂದಿನ ವರ್ಷದ ಲೆಕ್ಕಪರಿಶೋಧನಾ ವರದಿ, ಆಸ್ತಿ ಜವಾಬ್ದಾರಿ ತಃಖ್ತೆ, ಲಾಭ-ನಷ್ಟಗಳ ತಃಖ್ತೆ ಮತ್ತು ಆಡಳಿತ ಮಂಡಳಿಯು ತೆಗೆದುಕೊಂಡ ಕ್ರಮಗಳ ಬಗ್ಗೆ ನೋಟೀಸಿನಲ್ಲಿ ಮಾಹಿತಿ ನೀಡುವುದು ಹಾಗೂ ಸಾಮಾನ್ಯ ಸಭೆಯಲ್ಲಿ ವಿವರಗಳನ್ನು ಮಂಡಿಸುವುದು ಅಗತ್ಯವಿರುತ್ತದೆ. ಬೈಲಾ ತಿದ್ದುಪಡಿಯ ಪ್ರಸ್ತಾವವಿದ್ದಲ್ಲಿ ತಿದ್ದುಪಡಿಯ ವಿವರಗಳು ಇರತಕ್ಕದ್ದು. ಯಾವುದೇ ಕಾರಣಕ್ಕಾಗಿ ಸಂಘದ ಅಧ್ಯಕ್ಷರು ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಆ ಸಂಘದ ಉಪಾಧ್ಯಕ್ಷರು ಅಥವಾ ಅವರ ಗೈರುಹಾಜರಿಯಿದ್ದಲ್ಲಿ, ಸಭೆಯಲ್ಲಿ ಹಾಜರಿರುವ ನಿರ್ದೇಶಕರಿಂದ ಚುನಾಯಿತರಾದ ಆಡಳಿತ ಮಂಡಳಿಯ ಇತರ ಸದಸ್ಯ ಅಂತಹ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.

ಲೆಕ್ಕಪರಿಶೋಧಿತ ತಃಖ್ತೆಗಳನ್ನು ವರದಿಯ ಸಹಿತ ವಾರ್ಷಿಕ ಸಾಮಾನ್ಯ ಸಭೆಯ ಮುಂದೆ ಮಂಡಿಸಲು ತಪ್ಪಿದ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಮುಖ್ಯ ಕಾರ್ಯನಿರ್ವಾಹಕರು 6 ತಿಂಗಳವರೆಗೆ ಕಾರಾವಾಸ ಅಥವಾ 10000 ಗಳವರೆಗೆ ಜುಲ್ಮಾನೆ ಅಥವಾ ಎರಡರಿಂದಲೂ ದಂಡನೀಯವೆಂದು ಕಲಂ 109ರಲ್ಲಿ ಸ್ಪಷ್ಟಪಡಿಸಲಾಗಿದೆ. (ಮುಂದಿನ ಸಂಚಿಕೆಗೆ...)



01. ಇತ್ತೀಚೆಗೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಅನೇಕ ತಿದ್ದುಪಡಿಗಳಾಗಿವೆ. ಅದರಂತೆ ಪಟ್ಟಣ ಸಹಕಾರ ಬ್ಯಾಂಕಿನ ಉದ್ಯೋಗಿಯ ಸ್ವಂತ ಸಹೋದರ ಮತ್ತು ಸಹೋದರಿ ಅದೇ ಬ್ಯಾಂಕಿನ ನಿರ್ದೇಶಕರಾಗಬಹುದೇ? ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ನೀಡಿ.

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಹಾಸನ ಜಿಲ್ಲೆ.

ಉತ್ತರ : ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮತ್ತು ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಗಳು ನಿರ್ದೇಶಕರು ಮತ್ತು ಅವರ ಸಂಬಂಧಿಗಳಿಗೆ ನೀಡಲಾಗುವ ಸಾಲಗಳ ಮೇಲೆ ಇರುವ ನಿಬಂಧನೆಗಳಿಗೆ ಮಾತ್ರ ಅನ್ವಯಿಸುತ್ತವೆ. ಪಟ್ಟಣ ಸಹಕಾರ ಬ್ಯಾಂಕಿನ ನಿರ್ದೇಶಕರ ಸಂಬಂಧಿಕರು ಬ್ಯಾಂಕಿನ ನಿರ್ದೇಶಕರಾಗುವ ಬಗ್ಗೆ ಇರುವ ನಿಬಂಧನೆಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತದೆ. ಸಹಕಾರ ಕಾಯ್ದೆಯ ಕಲಂ 29ಸಿ ಯ ಪ್ರಕಾರ ಬ್ಯಾಂಕಿನ ಉದ್ಯೋಗಿಯ ಹತ್ತಿರದ ಸಂಬಂಧಿಗಳು ಅದೇ ಬ್ಯಾಂಕಿನ ನಿರ್ದೇಶಕರಾಗುವಂತಿಲ್ಲ. ಅವಿಭಕ್ತ ಸಹೋದರ ಮತ್ತು ಅವಿವಾಹಿತ ಸಹೋದರಿಯನ್ನು ಹತ್ತಿರದ ಸಂಬಂಧಿ ಎಂದು ಪರಿಗಣಿಸಲಾಗುವುದು.

ಸಹಕಾರ ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿರಬೇಕು : ಸಿ.ಸಿ. ಪಾವಟೀ

ತುಮಕೂರು : ತುಮಕೂರು ವೀರಶೈವ ಸಹಕಾರ ಬ್ಯಾಂಕ್., ತುಮಕೂರಿನ ಆಡಳಿತ ಕಛೇರಿ ಸಭಾಂಗಣದಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಜೆ. ರುದ್ರಪ್ಪರವರು ಮಾತನಾಡಿ, ಕೆಲಸ ಮಾಡುವ ಸಿಬ್ಬಂದಿಗಳಿಗೆ ಜ್ಞಾನದ ಮಹತ್ವ ತಿಳಿಯಲು ಇಂತಹ ತರಬೇತಿಗಳು ಆಗಾಗ ನಡೆಯುತ್ತಿರಬೇಕು. ಇದರಿಂದಾಗಿ ಅವರ ಮನಸ್ಸು ಸಹಾ ಪರಿವರ್ತನೆಗೆ ಒಳಗಾಗುತ್ತದೆ ಎಂದರು.



ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮತ್ತು ಮಿತ್ರ ಫೌಂಡೇಶನ್ ಆಪ್ತ ಸಮಾಲೋಚಕರಾದ ಸಿ.ಸಿ. ಪಾವಟೀ ರವರು ಮಾತನಾಡಿ ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿ ಅಲ್ಲಿ ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಉತ್ತಮ ಸಂಬಂಧ ಇರಬೇಕು.

ಈ ಸಂಬಂಧದ ಬೆಸುಗೆಗೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಯಾವ ವ್ಯಕ್ತಿಗೂ ಅಂತಸ್ತು ಶಾಶ್ವತವಲ್ಲ ಎಲ್ಲರೂ ಒಮ್ಮೆ ಮೇಲೆಳುತ್ತಾರೆ ಮತ್ತೆ ಕೆಳಗಿಳಿಯುತ್ತಾರೆ. ಅಥವಾ ಸಮಸ್ಯೆಗಳು ಸುತ್ತಿಕೊಳ್ಳುತ್ತವೆ. ಆದರೆ ಅಂತಸ್ತಿಗಿಂತ ಮುಖ್ಯವಾದದ್ದು ನಮ್ಮ ನಡವಳಿಕೆ ನಮ್ಮ ನಡವಳಿಕೆ ಹೇಗಿರುತ್ತದೋ ಹಾಗೆ ಜನ ನಮ್ಮನ್ನು ಗುರುತಿಸುತ್ತಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೆ. ಮಲ್ಲಿಕಾರ್ಜುನಯ್ಯರವರು, ನಿರ್ದೇಶಕರುಗಳಾದ ಟಿ.ಜೆ. ಗಿರೀಶ್, ಆರ್. ಮಂಜುನಾಥ್, ಟಿ.ಎಸ್. ಷಣ್ಮುಖಸ್ವಾಮಿ, ಕಾರ್ತಿಕ ಟಿ.ಪಿ, ಸುದರ್ಶನ್ ಬಿ. ನಿರ್ಮಲಾದೇವಿ C.E.O (I/C), ಮತ್ತು Asst C.E.O. ವೀಣಾ ಬಿ.ಜೆ. ಇತರರು ಉಪಸ್ಥಿತರಿದ್ದರು.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಗ್ಯಾಂಗ್ವಾಕ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ಸಿಕ್ಕಿಂ ಅನ್ನು ಸಂಪೂರ್ಣ ಸಾರ್ವಭೌಮ ಎಂದು ಸಿಕ್ಕಿಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಘೋಷಿಸಲಾಯಿತು. ರಾಜ್ಯದ ಎಲ್ಲಾ ವಯೋಮಾನದವರು ಉತ್ಸಾಹ ಮತ್ತು ಪರಿಶ್ರಮದಿಂದಾಗಿ ಓದು-ಬರೆಯಲು ಕಲಿತದ್ದರಿಂದ ಈ ಸಾಧನೆ ಸಾಧ್ಯವಾಗಿದ್ದು, ಅವರಲ್ಲಿ ಅನೇಕರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಓದಲು ಮತ್ತು ಬರೆಯಲು ಕಲಿತಿದ್ದಾರೆ ಎಂದು ಹೇಳಲಾಗಿದೆ.
- ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪೈಕಿ, ಒಂದು ಹೊಸ ದಾಖಲೆಯನ್ನು ಬರೆದಿದೆ. ದೇಶದ ಎರಡನೇ ಅತಿದೊಡ್ಡ ಏರ್‌ಪೋರ್ಟ್ ಎನ್ನುವ ಹೆಸರನ್ನು ಪಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣ ಮೊದಲನೇ ಸ್ಥಾನದಲ್ಲಿದೆ.
- ಬೆಂಗಳೂರು ಮೂಲದ ಉದ್ಯಮಿ ಸಂತೋಷ್ ದೇವರಾಜಪ್ಪ ಹಾಗೂ ನೇತ್ರ ತಜ್ಞ ಡಾ. ಚಿನ್ಮಯೀ ತ್ರಿಶೂಲಮೂರ್ತಿ 46 ದಿನಗಳ ಕಠಿಣ ಸಾಹಸ ಯಾತ್ರೆಯ ಬಳಿಕ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್

ಎವರೆಸ್ಟ್ ಏರಿ ದಾಖಲೆ ಮಾಡಿದ್ದಾರೆ. ಕರ್ನಾಟಕ ಮೌಂಟನಿಯರಿಂಗ್ ಅಸೋಸಿಯೇಷನ್‌ನ 60ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಸಾಹಸ ಯಾತ್ರೆ ಕೈಗೊಳ್ಳಲಾಗಿತ್ತು. 29,031 ಅಡಿ ಎತ್ತರದ ಎವರೆಸ್ಟ್ ಶಿಖರವನ್ನು ನೇಪಾಳದ ದಕ್ಷಿಣ-ಪೂರ್ವ ಸೌತ್ ಕೋಲ್ ಮಾರ್ಗದ ಮೂಲಕ ಇಬ್ಬರೂ ಶಿಖರ ತಲುಪಿದ್ದಾರೆ ಎಂದು ತಿಳಿಸಿದೆ.

- ಕೇರಳದ ಕುಟ್ಟನಾಡಿನ ಕೈನಕರಿ ನಿವಾಸಿಯಾದ ಯುವತಿ ಕ್ಲೇರ್ ಮರಿಯಾ ಸೆಬಾಸ್ಟಿಯನ್ ಸೀರೆ ಉಡಿಸುವ ಕಲೆಯಲ್ಲಿ ಪರಿಣತಿ ಸಾಧಿಸಿದ್ದು, ಅದನ್ನೇ ಲಾಭದಾಯಕ ವೃತ್ತಿಯಾಗಿಸಿಕೊಂಡಿದ್ದಾರೆ. ದೇಶದ ಪ್ರಭಾವಿ ಮಹಿಳೆಯರಾದ ಅಮಲಾ ಪೌಲ್, ನಿಮಿತಾ ಸಜಯನ್ ಹಾಗೂ ಉದ್ಯಮಿ ನೀತಾ ಅಂಬಾನಿ ಅವರಿಗೆ ಸೀರೆ ಉಡಿಸುವ ಮೂಲಕ ಖ್ಯಾತಿಗಳಿಸಿದ್ದಾರೆ.
- ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ 29ರಿಂದ ಮೇ 29ರವರೆಗೆ ಸುರಿದ ಬಿರುಗಾಳಿ-ಮಳೆಗೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 949 ಮರಗಳು ಧರೆಗೆ ಉರುಳಿದ್ದು ಅಪಾರ ಹಾನಿಯನ್ನುಂಟು ಮಾಡಿದೆ. ಬಹುತೇಕ ಎಲ್ಲ ಮುರಿದು ಬಿದ್ದ ಮರಗಳನ್ನೂ ತೆರವು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ಪ್ರತ್ಯಾಹ್ವವಾಗಿದೆ : ದೇಶದ ಆರ್ಥಿಕ ಮೂಲಭೂತ ಅಂಶಗಳು ಬಲಿಷ್ಠವಾಗಿವೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿದೆ ಎಂದು ಆರ್‌ಬಿಐ ಹೇಳುತ್ತಲೇ ಬಂದಿದ್ದರೂ, ಒಂದೆಡೆ ರೂಪಾಯಿ ಮೌಲ್ಯ ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದೆ ಹಾಗೂ ಹಣದುಬ್ಬರವು ತೀವ್ರ ಏರಿಕೆ ಕಾಣುತ್ತಿದೆ. ಎಲ್ಲ ಅಗತ್ಯವಸ್ತುಗಳ ಬೆಲೆ ಏರುಮುಖವಾಗಿರುವಾಗ ಆರ್‌ಬಿಐ ಹೇಳಿಕೆಗಳು ಪ್ರತ್ಯಾಹ್ವವಾಗಿದೆ.

► ಮಹಾಂತೇಶ ಬಿರಾದಾರ, ವಿಜಾಪುರ

ಸ್ವತ್ಯಾಹ್ವ ಹಾಗೂ ಶ್ಲಾಘನೀಯ : ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ತನ್ನ ಸದಸ್ಯರಾಗಿದ್ದ ಗಣೇಶ್ ಗೌಡ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಪಡೆದುಕೊಂಡಿದ್ದ ಸಾಲ ಬಾಕಿಯನ್ನು ವಿಮಾ ಪರಿಹಾರದ ರೂ. 11 ಲಕ್ಷ ಹಾಗೂ ಮರಣೋತ್ತರ ನಿಧಿ ಎಂಟು ಸಾವಿರ ರೂ.ಗಳ ಧನಸಹಾಯವನ್ನು ಮೃತರ ಪತ್ನಿ ಶ್ರೀಮತಿ ಪುಷ್ಪಾವತಿಯವರಿಗೆ ನೀಡಿ ಮಾನವೀಯತೆಯನ್ನು ಮೆರೆದಿರುವುದು ಸ್ವತ್ಯಾಹ್ವ ಹಾಗೂ ಶ್ಲಾಘನೀಯ.

► ಎನ್.ಎ. ನರಸಿಂಹಮೂರ್ತಿ, ಚಿಕ್ಕಮಗಳೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.